

Bk-I/7844/21-22



ಈ ದಸ್ತಾವೇಜು ಹಾಳೆಯನ್ನು ಸಂಘದ ಉಪನಿಯಮ ಸಂಖ್ಯೆ 5(9) ರ ಪ್ರಕಾರ ಮುದ್ರಿಸಲಾಗಿದೆ. ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ದಸ್ತಾವೇಜು ಹಾಳೆ Document Sheet

 The Karnataka State Registration and Stamps Department
Official's Multipurpose Co-Operative Society Ltd.

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

7844 ದಸ್ತಾವೇಜಿನ ನಂ. 1
ಉಪ ನೋಂದಣಾಧಿಕಾರಿ
ದರ: ರೂ. 2/-
ಮುದ್ರಾಂಕ (ST EXTRA)

SALE DEED

This SALE DEED is made on this 21 day of February 2022

Between

Sri K. Venkata Reddy S/o Hanumantha Reddy K aged about 70 years, Agriculture Ward No.2 Kuruvali, Siruguppa Taluk, Ballari District. Aadhar No : 3689 2527 0602 (hereinafter referred to as the "Seller", which expression shall unless repugnant to the context and meaning thereof be deemed to mean and include his heirs, executors, successors and permitted assigns); of the FIRST PARTY.

AND

Forest Department, on behalf of Hon'ble Governor of Karnataka represented by Deputy Conservator of Forests, at Ballari, (hereinafter referred to as the "Buyer", which expression shall unless it is repugnant to the context or meaning thereof be deemed to include its successors) as the SECOND PARTY.

The Seller and Buyer may hereinafter be collectively referred to as the "Parties" and individually as a "Party".

Whereas, the SELLER is the owner of the property (Sy No.198/A measuring 16 Acres 11 cents situated at Agasanur Village, Haccholli Hobli, Siruguppa Taluk, Ballari District) more fully described in the Schedule hereto and he is intending to sell the same. And whereas the Buyer has agreed with the SELLER for the absolute sale to him free from that is paid by the User Agency (M/s. M. Hanumantha Rao, Ballari) encumbrances for the sum of Rs.36,24,750/- (Rupees Thirty-Six Lakhs Twenty-Four Thousand Seven hundred fifty only). Now this deed witness follows:

K. Venkata Reddy

[Signature]
Deputy Conservator Of Forests
Ballari Division, Ballari



Print Date & Time : 21-02-2022 03:46:57 PM

ದಸ್ತಾವೇಜು ಸಂಖ್ಯೆ : 7844

ಸಿಬಿ ರಜಿಸ್ಟ್ರಾರ್ ಶಿರಗುಪ್ಪ ರವರ ಕಛೇರಿಯಲ್ಲಿ ದಿನಾಂಕ 21-02-2022 ರಂದು 01:27:10 PM ಗಂಟೆಗೆ ಈ ಕೆಳಗೆ ವಿವರಿಸಿದ ಶುಲ್ಕದೊಂದಿಗೆ

ಕ್ರಮ ಸಂಖ್ಯೆ	ವಿವರ	ರೂ. ಪೈ
1	ಸ್ಕ್ಯಾನಿಂಗ್ ಫೀ	700.00
2	ಪರಿವರ್ತನಾ ಶುಲ್ಕ	35.00
3	ಪರಿವರ್ತನಾ ಶುಲ್ಕ	35.00
	ಒಟ್ಟು :	770.00

ದಸ್ತಾವೇಜನ್ನು 08
 ಬಗಲವೆ ಇದು..... 1 ಪುಸ್ತಕ
 78.44. ದಸ್ತಾವೇಜನ್ನು 2
 21-22
 ಉಪನಿರ್ದೇಶಕಾರಿ
 ಸಿಬಿ ರಜಿಸ್ಟ್ರಾರ್

ಶ್ರೀ ಸಿರಿ ಕೆ.ವೆಂಕಟರಾಜ್ ತಂದೆ ಹನುಮಂತರಾಜ್, ಕೆ ಇವರಿಂದ ಹಾಜರ ಮಾಡಲ್ಪಟ್ಟಿದೆ

ಹೆಸರು	ಫೋಟೋ	ಹೆಚ್ಚಿಟ್ಟ ಗುರುತು	ಸಹಿ
ಶ್ರೀ ಸಿರಿ ಕೆ.ವೆಂಕಟರಾಜ್ ತಂದೆ ಹನುಮಂತರಾಜ್, ಕೆ			K. Venkataraj

ಉಪನಿರ್ದೇಶಕಾರಿ
 ಸಿಬಿ ರಜಿಸ್ಟ್ರಾರ್
 ಸಿರುಗುಪ್ಪ.

ಬರೆದುಕೊಟ್ಟಿದ್ದಾಗಿ ಒಪ್ಪಿರುತ್ತಾರೆ

ಕ್ರಮ ಸಂಖ್ಯೆ	ಹೆಸರು	ಫೋಟೋ	ಹೆಚ್ಚಿಟ್ಟ ಗುರುತು	ಸಹಿ
1	ಸಿರಿ ಕೆ ವೆಂಕಟರಾಜ್, ಬಿನ್ ಹನುಮಂತರಾಜ್ ಕೆ (ಬರೆದುಕೊಡುವವರು)			K. Venkataraj

ಉಪನಿರ್ದೇಶಕಾರಿ
 ಸಿಬಿ ರಜಿಸ್ಟ್ರಾರ್
 ಸಿರುಗುಪ್ಪ.

ರಜಿಸ್ಟ್ರೇಷನ್ ಕಾಯ್ದೆ ಕೆಲಂ 88(I) ಪ್ರಕಾರ ಹಾಜರಾಗಲು ವಿನಾಯ್ತಿಯಿರುವ Sri Honble Governor of Karnataka Represented by Deputy Conservator of Forests Ballari Division. Ballari. . C/o Ballari ಇವರು ದಸ್ತಾವೇಜನ್ನು ಬರೆದುಕೊಟ್ಟಿರುವುದನ್ನು ನಾನು ಒಪ್ಪಿರುತ್ತೇನೆ.

ಉಪನಿರ್ದೇಶಕಾರಿ
 ಸಿಬಿ ರಜಿಸ್ಟ್ರಾರ್
 ಸಿರುಗುಪ್ಪ.

ಈ ದಸ್ತಾವೇಜು ಹಾಳೆಯನ್ನು ಸಂಘದ ಉಪನಿಯಮ
ಸಂಖ್ಯೆ 5(9) ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ

The Karnataka State Registration and Stamps Department
Official's Multipurpose Co-Operative Society Ltd.

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜು ಹಾಳೆ
Document Sheet

08

ಈ ದಸ್ತಾವೇಜಿನಲ್ಲಿ ಪುಟಗಳು ಇವೆ

7800 ದಸ್ತಾವೇಜಿನ ನೇ ಪುಟ

ಉಪ ನೋಂದಣಿ ಅಧಿಕಾರಿ
ಜಿ.ಎ. 2/-
ಬಿರುದ್ಧ (EXTRA)

ದಸ್ತಾವೇಜು 08
 ಛಾಟಿಂಗ್ ಇದು 2 ಪುಸ್ತಕದ
 ಗುರುತಿಸುವವರು 7844 ದಸ್ತಾವೇಜು 4 ನೇ 35
 21.22

ಉಪನೋಂದಣಾಧಿಕಾರಿಗಳು:

ಕ್ರಮ ಸಂಖ್ಯೆ	ಸಿದ್ಧಾಂತ ಹೆಸರು ಮತ್ತು ವಿಳಾಸ	ಸಹಿ
1	ಸಮಿತ್ ಚರಣೇಯ ತಂದೆ ವಿಜಯ ಕುಮಾರ್ ಸಿ ಸಾ 25ನೇ ವಾರ್ಡ್, ಬಳ್ಳಾರಿ ತಾ.ಜಿ.	
2	ಪಾಂಡುರಂಗರೆಡ್ಡಿ ಕೆ ತಂದೆ ಕೆ.ಶಂಕರ ರೆಡ್ಡಿ ಸಾ ಕೊರಿಗನೂರು ಗ್ರಾ.ಸಿರುಗುಪ್ಪ ತಾ	

ಉಪನೋಂದಣಾಧಿಕಾರಿ
 ಸಿರುಗುಪ್ಪ.

ನೋಂದಣಿ ಶುಲ್ಕ K-II NO: CR0222003000599233, TAX J nO: 75571844, Date: 20/02/2022, ICICI ಬ್ಯಾಂಕ್ ಸಿರುಗುಪ್ಪ, ರೂ. 700/- 2) CR0222002900599248, ರೂ. 35/-3) CR0222050600599259, ರೂ. 35/-

ಉಪನೋಂದಣಾಧಿಕಾರಿ
 ಸಿರುಗುಪ್ಪ.

 1 ನೇ ಪುಸ್ತಕದ ದಸ್ತಾವೇಜು ನಂಬರ SRG-1-07844-2021-22 ಆಗಿ ಸಿ.ಡಿ. ನಂಬರ SRGD926 ನೇ ಧರಲ್ಲಿ ದಿನಾಂಕ 21-02-2022 ರಂದು ನೋಂದಾಯಿಸಲಾಗಿದೆ ಉಪನೋಂದಣಾಧಿಕಾರಿ ಸಿರುಗುಪ್ಪ (ಶಿರುಗುಪ್ಪ)

Designed and Developed by C-DAC, ACTS, Pune

21 FEB 2022

ಈ ದಸ್ತಾವೇಜು ಹಾಳೆಯನ್ನು ಸಂಘದ ಉಪನಿಯಮ ಸಂಖ್ಯೆ 5(9) ರ ಪ್ರಕಾರ ಮುದ್ರಿಸಲಾಗಿದೆ. ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ

ದಸ್ತಾವೇಜು ಹಾಳೆ Document Sheet

The Karnataka State Registration and Stamps Department
Official's Multipurpose Co-Operative Society Ltd.

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
 This sheet can be used for any document

7844 ದಸ್ತಾವೇಜಿನ 6 ನೇ ಪುಟ

(GST EXTRA)

Whereas, the Parties, being desirous of recording the terms and conditions on which the Seller shall sell and the Buyer shall acquire the Property, have decided to execute this deed.

Whereas, the Parties shall undertake all necessary steps as may be required to endorse the name of the Buyer in place of Seller in the concerned revenue records of the Property. The Parties shall depute their respective authorized representatives, as and when required, to the office of Sub-Registrar for signing the requisite documents as may be desired by the said offices.

1) That the Seller hereby covenants to the Buyer that:

- (i) the Seller has, in himself, good right, full power and absolute authority to convey and transfer by way of sale the Property hereby conveyed unto and to the use of the Buyer by way of this Deed of Conveyance and notwithstanding any act, deed, matter or thing whatsoever by the Seller or any person/s lawfully claiming by from, through, under or in trust for the Seller, he has not committed, omitted or knowingly or willingly suffered or been a party or privy to any act, deed or thing whereby the Seller is prevented from granting and conveying the Property in the manner aforesaid or whereby the Property or any part thereof are, is, can or may be charged, encumbered or prejudicially affected in estate, title or otherwise;
- (ii) the Buyer may, from time to time and at all times hereafter, peacefully and quietly enter upon, occupy, or possess and enjoy the Property hereby conveyed with their appurtenances, and receive the rents, issues and profits thereof and every part thereof for its own use and benefit without any suit, lawful eviction or interruption, claim and demand whatsoever from or by the Seller or his successors or any of them or by any person or persons claiming or to claim, from under or in trust for them or any of them; and
- (iii) the Seller and all persons having or claiming any estate, right, title, or interest, in the Property, hereby conveyed or any part thereof by from, under or in trust for the Seller or his heirs, executors, administrators or any of them shall and will from time to time and at all times hereafter at the request and costs of the Buyer do and execute and cause to be done and executed all such further and other lawful acts, deeds, things, conveyances and assurances, whatsoever, for better and more perfectly and

K. Venkatesh.

Deputy Conservator Of Forests
 Ballari Division, Ballari

ಈ ದಸ್ತಾವೇಜು ಹಾಳೆಯನ್ನು ಸಂಘದ ಉಪನಿಯಮ
ಸಂಖ್ಯೆ 5(9) ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ

ದಸ್ತಾವೇಜು ಹಾಳೆ
Document Sheet

08

The Karnataka State Registration and Stamps Department
Official's Multipurpose Co-Operative Society Ltd.

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ಉಪನಿಯಮ 27-
(GST-EXTRA)

absolutely granting the Property and every part thereof hereby conveyed unto and to the use of the Buyer in pursuance hereof and in the manner as the Buyer, his heirs, executors or administrators and assigns shall reasonably require.

Whereas, the Seller confirms that he shall fully co-operate with the Buyer and the statutory authorities and do all such acts, matters, deeds and things as may be necessary and expedient for having Buyer name endorsed in the required revenue records and shall not do any act, matters, deed or thing which may delay or otherwise adversely affect the endorsement.

Whereas, the Seller has simultaneous with the execution of this deed delivered vacant and peaceful possession of the Property to the Buyer, and the Buyer hereby acknowledges the delivery of vacant and peaceful possession of the Property from the Seller.

Whereas, the Seller hereby agrees and undertakes to indemnify the Buyer and **M/s. M. Hanumantha Rao, Ballari** harmless in the event of any defect in the title of the Property or any claims put forth either by the Seller, or his legal heirs, representatives, successors or anybody, claiming any right, title, or interest under or in trust for the Seller and also to reimburse all such cost and expenses of litigation or in the event the Property or any portion thereof is lost to the Buyer as a result of defective title or breach of covenants by the Seller.

Whereas, as per the provision in Section 3 of the Karnataka Stamp Act, 1957, no duty shall be chargeable in respect of any instrument executed by, or on behalf of, or in favor of, the State Government in cases where the State Government would be liable to pay the duty chargeable in respect of such instrument. Further, as per article XXXIII of Table of Registration Fees, Karnataka Registration, Rules 1965, a department either of the State Government or Central Government liable to pay registration charges is exempt from the payment of all fees under the Table of Registration Fees. However, in case any stamp duty or registration fee in respect to this instrument is accessed by any competent authority to be borne by the State Government, the same would be borne by **M/s. M. Hanumantha Rao, Ballari**.

K. Hanumantha Rao

Deputy Conservator Of Forests
Ballari Division, Ballari

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ

The Karnataka State Registration and Stamps Department
Official's Multipurpose Co-Operative Society Ltd.

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಬಳಸಬಹುದು
This sheet can be used for any document

ದಸ್ತಾವೇಜು ಹಾಳೆ
Document Sheet

08

ಪುಸ್ತಕ

8 ನೇ ಪುಟ

ಉಪ ನೋಂದಣಾಧಿಕಾರಿ
ಬೆಂಚು: ರೂ. 2/-
(GST EXTRA)

Schedule Property

Land situated within the limits of 198/A measuring 16 Acres 11 cents situated at Agasanur Village, Hacchholli Hobli, Siruguppa Taluk, Ballari District, with the following descriptions:

Boundaries:-

East : Sy.No.195B, 195C, 196/A1 & 198
West : Sy.No.200
North : Sy.No. 199
South : Sy.No.197

IN WITNESS WHERE OF this deed has been duly executed as of the day and year first above written.

SIGNED AND DELIVERED by the
within named Seller

SIGNED AND DELIVERED by the
within named Buyer

Witnesses:-

1)

2)

3)

Suresh Reddy B.A., L.L.B.(Spt.)
Advocate
E.No. KAR. 2723 / 2K
SIRUGUPPA-583 121

ಈ ದಸ್ತಾವೇಜು ಹಾಳೆಯನ್ನು ಸಂಘದ ಉಪನಿಯಮ
ಸಂಖ್ಯೆ 5(9) ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ

ದಸ್ತಾವೇಜು ಹಾಳೆ
Document Sheet

08

ಈ ದಸ್ತಾವೇಜಿನಲ್ಲಿ
ಇದರಲ್ಲಿನ ಇದು

The Karnataka State Registration and Stamps Department
Official's Multipurpose Co-Operative Society Ltd.

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ಉಪನಿಯಮದಡಿ
ದತ್ತ: ದಾ. 2/-
(GST-EXTRA)

absolutely granting the Property and every part thereof hereby conveyed unto and to the use of the Buyer in pursuance hereof and in the manner as the Buyer, his heirs, executors or administrators and assigns shall reasonably require.

Whereas, the Seller confirms that he shall fully co-operate with the Buyer and the statutory authorities and do all such acts, matters, deeds and things as may be necessary and expedient for having Buyer name endorsed in the required revenue records and shall not do any act, matters, deed or thing which may delay or otherwise adversely affect the endorsement.

Whereas, the Seller has simultaneous with the execution of this deed delivered vacant and peaceful possession of the Property to the Buyer, and the Buyer hereby acknowledges the delivery of vacant and peaceful possession of the Property from the Seller.

Whereas, the Seller hereby agrees and undertakes to indemnify the Buyer and **M/s. M. Hanumantha Rao, Ballari** harmless in the event of any defect in the title of the Property or any claims put forth either by the Seller, or his legal heirs, representatives, successors or anybody, claiming any right, title, or interest under or in trust for the Seller and also to reimburse all such cost and expenses of litigation or in the event the Property or any portion thereof is lost to the Buyer as a result of defective title or breach of covenants by the Seller.

Whereas, as per the provision in Section 3 of the Karnataka Stamp Act, 1957, no duty shall be chargeable in respect of any instrument executed by, or on behalf of, or in favor of, the State Government in cases where the State Government would be liable to pay the duty chargeable in respect of such instrument. Further, as per article XXXIII of Table of Registration Fees, Karnataka Registration, Rules 1965, a department either of the State Government or Central Government liable to pay registration charges is exempt from the payment of all fees under the Table of Registration Fees. However, in case any stamp duty or registration fee in respect to this instrument is accessed by any competent authority to be borne by the State Government, the same would be borne by **M/s. M. Hanumantha Rao, Ballari**.

K. Venkataray.

Deputy Conservator Of Forests
Ballari Division, Ballari



The following jslips have been uploaded to bhoomi server with following details

Name:	UploadDate:	ReferenceNumber:	SurveyNumbers:
SRG-1-07844-2021-22_1.x ml	21/Feb/2022 15:45	YSaved7772825	198*A


ಉಪನಿರ್ದೇಶಕಾರಿ
ಆರುಗುಪ್ಪ

First

Previous

Next

Last

ಗ್ರಾಮ ಸಮಾಜ 9
ಕುಟುಂಬ ಸಂಖ್ಯೆ 198
ಶಾಖಾ ಸಂಖ್ಯೆ 198
ವಿವರಣೆ: 1/1/2021 ರಿಂದ 1/08/2021 ರ ವರೆಗೆ
Print Page No: 1/1
Valid from 1/08/2021 To Till Date

1. ಪರ್ಸನ್ ಸಂಖ್ಯೆ 198	2. ಹೆಸರು A	3. ಪರಿಶೀಲನೆ ಎಲ್ಲಾ ವಿವರಣೆ ಪೂರ್ಣ ವಿವರಣೆ (ಅ) ಪೂರ್ಣ ವಿವರಣೆ (ಬ) ಪೂರ್ಣ ವಿವರಣೆ (ಸ) ಪೂರ್ಣ ವಿವರಣೆ (ದ)	4. ಸಂಖ್ಯೆ (ಅ) ಸಂಖ್ಯೆ (ಬ) ಸಂಖ್ಯೆ (ಸ) ಸಂಖ್ಯೆ (ದ) ಸಂಖ್ಯೆ	5. ಮರಗಲ ಸಂಖ್ಯೆ ಸಂಖ್ಯೆ	6. ಪರಿಶೀಲನೆ ಎಲ್ಲಾ ವಿವರಣೆ ಪೂರ್ಣ ವಿವರಣೆ (ಅ) ಪೂರ್ಣ ವಿವರಣೆ (ಬ) ಪೂರ್ಣ ವಿವರಣೆ (ಸ) ಪೂರ್ಣ ವಿವರಣೆ (ದ)	7. ಮರಗಲ ಸಂಖ್ಯೆ ಸಂಖ್ಯೆ	8. ಮರಗಲ ಸಂಖ್ಯೆ ಸಂಖ್ಯೆ	9. ಮರಗಲ ಸಂಖ್ಯೆ ಸಂಖ್ಯೆ	10. ಮರಗಲ ಸಂಖ್ಯೆ ಸಂಖ್ಯೆ	11. ಮರಗಲ ಸಂಖ್ಯೆ ಸಂಖ್ಯೆ	12. ಮರಗಲ ಸಂಖ್ಯೆ ಸಂಖ್ಯೆ	13. ಮರಗಲ ಸಂಖ್ಯೆ ಸಂಖ್ಯೆ	14. ಮರಗಲ ಸಂಖ್ಯೆ ಸಂಖ್ಯೆ	15. ಮರಗಲ ಸಂಖ್ಯೆ ಸಂಖ್ಯೆ	16. ಮರಗಲ ಸಂಖ್ಯೆ ಸಂಖ್ಯೆ
2021-2022 ಮುಂ	2021-2022 ಮುಂ	ಮರಗಲ ಸಂಖ್ಯೆ - ಬಿನ್ ಮರಗಲ ಸಂಖ್ಯೆ - ಬಿನ್	16.11.00.00	17.73	0.00	0.00	0.00	0.00	16.11.00.00	16.11.00.00	16.11.00.00	16.11.00.00	16.11.00.00	16.11.00.00	16.11.00.00
	2021-2022 ಮುಂ	ಮರಗಲ ಸಂಖ್ಯೆ - ಬಿನ್ ಮರಗಲ ಸಂಖ್ಯೆ - ಬಿನ್	16.11.00.00	17.73	0.00	0.00	0.00	0.00	16.11.00.00	16.11.00.00	16.11.00.00	16.11.00.00	16.11.00.00	16.11.00.00	16.11.00.00
	2021-2022 ಮುಂ	ಮರಗಲ ಸಂಖ್ಯೆ - ಬಿನ್ ಮರಗಲ ಸಂಖ್ಯೆ - ಬಿನ್	16.11.00.00	17.73	0.00	0.00	0.00	0.00	16.11.00.00	16.11.00.00	16.11.00.00	16.11.00.00	16.11.00.00	16.11.00.00	16.11.00.00
	2021-2022 ಮುಂ	ಮರಗಲ ಸಂಖ್ಯೆ - ಬಿನ್ ಮರಗಲ ಸಂಖ್ಯೆ - ಬಿನ್	16.11.00.00	17.73	0.00	0.00	0.00	0.00	16.11.00.00	16.11.00.00	16.11.00.00	16.11.00.00	16.11.00.00	16.11.00.00	16.11.00.00

ದಿನಾಂಕ: 14/02/2022 ಮೊತ್ತ: ರೂ. 0

RTC DIGITALLY SIGNED BY : BASAVARAJ AGALORE ON 8/11/2021

ವಿವರಣೆ ಎಸೆದ ಮತ್ತು ಸಂಖ್ಯೆ

ಕರ್ನಾಟಕ ಭೂಕರಣ ಮತ್ತು ನಿಯಂತ್ರಣ 1966 ರ ನಿಯಮ 40, 42, 58 ಮತ್ತು 70

Citizen may register their AADHAAR number and mobile number at www.landrecords.karnataka.gov.in to get SMS alerts about mutations on agricultural lands.
ಶುರು: ಬಿನ್ ಸಂಖ್ಯೆ ಮಾಹಿತಿ ಸ್ವೀಕರಿಸಲು ಕಾರಣ, ಬಿನ್ ಮಾಹಿತಿ ನಮೂನೆಗಳು



भारतीय स्टेट बैंक
State Bank of India

(04330) - SBI BRANCH BALLARI
COMMERCIAL BRANCH OPPOSITE RAILWAY STATION
BALLARI, KARNATAKA 583101
Tel: 8392-277545 IFS Code: SBIN004330

काल 3 महीने के लिए ही वैध है (VALID FOR 3 MONTHS ONLY)
14 02 20 22
D D M M Y Y Y Y

PAY

K. Venkata Reddy

को या उनके आदेश पर OR ORDER

रुपये RUPEES

Thirty Six Lakhs Twenty Four Thousands
Seven Hundred Fifty Only ₹ 36,24,750/-

33529607103

बैंक अ/c No

VALID UPTO ₹ 50 LACS AT NON-HOME BRANCH FOR NON-CASH TRANSACTION ONLY

30170692533

CC ACCOUNT

PREFIX:

1515500002

FOR M/s. M. HANUMANTHA RAO & Co. PVT. LTD. HANUMANTHA RAO.

HANUMANTHA RAO

PARTNER

MULTI-CITY CHEQUE Payable at Par at All Branches of SBI

Please sign above

15 17 103 110 5830021030 00011211 30

Received cleared on 20/02/2022

K. Venkata



130E225A8AFCE2

ಗ್ರಾಮ ಪಂಚಾಯತ್ 2
ತಾಲ್ಲೂಕು ಮಹಾರಾ

ತಾಲ್ಲೂಕು ಮಹಾರಾ
130E225A8AFCE2

ರೇಕಾರ್ಡ್ ಆಫ್ ರೈಟ್ಸ್, ಗೇಣಿ ಮತ್ತು ಪಹಣಿ ಪತ್ರಿಕೆ (RTC) ಫಾರಂ ನಂ.02

Print Page No: 1/1
Valid from 11/08/2021 To Till Date

1. ಸರ್ವೆ ನಂಬರ್ 198		3. ವೆಸ್ಟ್‌ಮಾನ್ ಒಟ್ಟು ವೆಸ್ಟ್ ಫೋನ್ ನಂಬರ್ (ಎ) ಫೋನ್ ನಂಬರ್ (ಬಿ) ಫೋನ್ ನಂಬರ್ (ಸಿ)		4. ವೆಸ್ಟ್‌ಮಾನ್ (ಅ) ಫೋನ್ ನಂಬರ್ (ಬಿ) ವೆಸ್ಟ್ (ಸಿ) ವೆಸ್ಟ್ (ಡಿ) ವೆಸ್ಟ್		5. ವೆಸ್ಟ್‌ಮಾನ್ ಒಟ್ಟು ವೆಸ್ಟ್ ಫೋನ್ ನಂಬರ್ (ಎ) ಫೋನ್ ನಂಬರ್ (ಬಿ) ಫೋನ್ ನಂಬರ್ (ಸಿ)		6. ವೆಸ್ಟ್‌ಮಾನ್ ಒಟ್ಟು ವೆಸ್ಟ್ ಫೋನ್ ನಂಬರ್ (ಎ) ಫೋನ್ ನಂಬರ್ (ಬಿ) ಫೋನ್ ನಂಬರ್ (ಸಿ)		7. ವೆಸ್ಟ್‌ಮಾನ್ ಒಟ್ಟು ವೆಸ್ಟ್ ಫೋನ್ ನಂಬರ್ (ಎ) ಫೋನ್ ನಂಬರ್ (ಬಿ) ಫೋನ್ ನಂಬರ್ (ಸಿ)		8. ವೆಸ್ಟ್‌ಮಾನ್ ಒಟ್ಟು ವೆಸ್ಟ್ ಫೋನ್ ನಂಬರ್ (ಎ) ಫೋನ್ ನಂಬರ್ (ಬಿ) ಫೋನ್ ನಂಬರ್ (ಸಿ)		9. ವೆಸ್ಟ್‌ಮಾನ್ ಒಟ್ಟು ವೆಸ್ಟ್ ಫೋನ್ ನಂಬರ್ (ಎ) ಫೋನ್ ನಂಬರ್ (ಬಿ) ಫೋನ್ ನಂಬರ್ (ಸಿ)		10. ವೆಸ್ಟ್‌ಮಾನ್ ಒಟ್ಟು ವೆಸ್ಟ್ ಫೋನ್ ನಂಬರ್ (ಎ) ಫೋನ್ ನಂಬರ್ (ಬಿ) ಫೋನ್ ನಂಬರ್ (ಸಿ)		11. ವೆಸ್ಟ್‌ಮಾನ್ ಒಟ್ಟು ವೆಸ್ಟ್ ಫೋನ್ ನಂಬರ್ (ಎ) ಫೋನ್ ನಂಬರ್ (ಬಿ) ಫೋನ್ ನಂಬರ್ (ಸಿ)	
2. ವೆಸ್ಟ್ A		16.11.00.00		16.11.00.00		16.11.00.00		16.11.00.00		16.11.00.00		16.11.00.00		16.11.00.00		16.11.00.00		16.11.00.00	
3. ವೆಸ್ಟ್ B		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
4. ವೆಸ್ಟ್ C		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
5. ವೆಸ್ಟ್ D		16.11.00.00		16.11.00.00		16.11.00.00		16.11.00.00		16.11.00.00		16.11.00.00		16.11.00.00		16.11.00.00		16.11.00.00	
6. ವೆಸ್ಟ್ E		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
7. ವೆಸ್ಟ್ F		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
8. ವೆಸ್ಟ್ G		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
9. ವೆಸ್ಟ್ H		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
10. ವೆಸ್ಟ್ I		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
11. ವೆಸ್ಟ್ J		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
12. ವೆಸ್ಟ್ K		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
13. ವೆಸ್ಟ್ L		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
14. ವೆಸ್ಟ್ M		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
15. ವೆಸ್ಟ್ N		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
16. ವೆಸ್ಟ್ O		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
17. ವೆಸ್ಟ್ P		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
18. ವೆಸ್ಟ್ Q		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
19. ವೆಸ್ಟ್ R		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
20. ವೆಸ್ಟ್ S		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
21. ವೆಸ್ಟ್ T		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
22. ವೆಸ್ಟ್ U		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
23. ವೆಸ್ಟ್ V		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
24. ವೆಸ್ಟ್ W		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
25. ವೆಸ್ಟ್ X		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
26. ವೆಸ್ಟ್ Y		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	
27. ವೆಸ್ಟ್ Z		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00		0.00.00.00	

ರೇಕಾರ್ಡ್‌21/02/2022 13:38 ಮೊತ್ತ. ರೂ. 15

RTC DIGITALLY SIGNED BY : BASAVARAJAGALORE ON 8/11/2021
RTC UniqueNumber : 113C0E252A8AFCE2

ವೆಸ್ಟ್‌ಮಾನ್ ನಂಬರ್‌ಗಳು

ಕರ್ನಾಟಕ ಭೂಕರಣ ಮತ್ತು ನೋಂದಣಿ ಕಾಯಿದೆ 1968 ರ ಸೆಕ್ಷನ್ 40, 42, 58 ಮತ್ತು 70

Citizen may register their Aadhaar number and mobile number at www.landrecords.karnataka.gov.in to get SMS alerts about mutations on agricultural lands

1 : ಒಳ ಸರ್ಕಾರಿ ಮಾಹಿತಿ ಸ್ವೀಕೃತವಾಗಿದೆ, ಒಳ ಸರ್ಕಾರಿ ಮಾಹಿತಿ ಸ್ವೀಕೃತವಾಗಿದೆ